



ಸೈಟ್‌ಗಳು ಕೈ ಕೈ ಮಿಲಾಯಿಸುತ್ತಿದ್ದವು. ಈ ರೀತಿಯ ಕನ್ನಡಕವನ್ನು ಧರಿಸಿದ ಹಲವರು ಆರಾಮವಾಗಿಯೇ ಇರುವುದನ್ನು ನೋಡಿರುವೆ. ನನಗೇಕೆ ಈ ಇರಿಟೇಶನ್? ಪತಿಯೊಡನೆ ಈ ಸಮಸ್ಯೆ ಬಿಚ್ಚಿಟ್ಟಾಗ, 'ಕನ್ನಡಕಕ್ಕೆ ನೀನೇ ಅಡ್ಡಸ್ಸು ಆಗ್ಬೇಕು. ಅದು ನಿನಗೆ ಅಡ್ಡಸ್ಸು ಆಗಲು ಅದೇನು ಬಡಪಾಯಿ ಪತಿ ಅಂದ್ಕೊಂಡಾ?' ಎಂದಾಗ ತಪ್ಪಾಗಿದೆ.

ದಿನಕಳೆದಂತೆ ಅದೇಕೋ ಪ್ರೊಗ್ರೆಸ್‌ವ್ ಗ್ಲಾಸ್‌ಗೂ ನನಗೂ ಆಗಿಬರಲಿಲ್ಲ. ನನ್ನ ನೇತ್ರಪ್ರಕೃತಿಯ ಸಮಸ್ಯೆಯೋ... ನನ್ನ ನಡವಳಿಕೆಯ ಸಮಸ್ಯೆಯೋ... ಒಟ್ಟಾರೆ ಹೊಸ ಕನ್ನಡಕದೊಂದಿಗೆ ನನ್ನ ಹೊಂದಾಣಿಕೆ ಫುಲ್ ಫ್ಲಾಪ್! ಅದನ್ನು ಮೂಲೆಗೆಸೆದು ಬೇರೆ ರೀಡಿಂಗ್ ಗ್ಲಾಸ್ ತರೋಣವೆಂದರೆ ದುಬಾರಿ ಹಣ ತೆತ್ತಾಗಿತ್ತು. ಇದನ್ನೇ ರೀಡಿಂಗ್ ಗ್ಲಾಸ್ ಆಗಿ ಬದಲಾಯಿಸೋಣ ಎಂದರೆ ವೈದ್ಯರು ಒಪ್ಪುವ ಬಗ್ಗೆ ಅನುಮಾನವಿತ್ತು. ಅದನ್ನೇ ಒಗ್ಗಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಮುಳ್ಳಿನ ಕಿರೀಟವನ್ನು ಧರಿಸಿದಂತಾಗುತ್ತಿತ್ತು. ಹೊರಗೆ ಓಡಾಡುವಾಗ ಅದರ ಜಿಪಿಎಸ್ ಎತ್ತೆತ್ತಲೋ ಕೊಂಡೊಯ್ಯು ಮುಗ್ಧರಿಸುವಂತಾಗುತ್ತಿತ್ತು. ನನ್ನ ಗೆಳತಿಯೊಬ್ಬಳು ಇದೇ ನಮೂನೆಯ ಗ್ಲಾಸ್ ಧರಿಸುತ್ತಿದ್ದ ನೆನಪಾಗಿ ಅವಳಿಗೆ ಕರೆ ಮಾಡಿದೆ. ಎರಡೂ ಅತ್ಯಪ್ಪ ಆತ್ಯಗಲೂ ಕನ್ನಡಕದ ಬಗ್ಗೆ ಸುಖದುಃಖ ಹಂಚಿಕೊಂಡು ಸಮಾಧಾನವಾಗಬಹುದೆನಿಸಿತು. ಕರೆ ಸ್ವೀಕರಿಸಿದ ಗೆಳತಿ ಎಲ್ಲವನ್ನೂ ಆಲಿಸಿ ನಗುತ್ತಾ 'ಅಭ್ಯಾಸ ಮಾಡೋ ಸರಿಹೋಗುತ್ತೆ' ಎನ್ನುತ್ತಾ ವೈದ್ಯರ ಮಾತನ್ನೇ ಕಾಪಿ ಪೇಸ್ಟ್ ಮಾಡಿದಳು.

ಎಷ್ಟೋ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವ ನನಗೆ ಕೊನೆಗೂ ಒಂದು ಮಾಸ್ಟರ್ ಪ್ಲಾನ್ ಹೊಳೆಯಿತು. ವೈದ್ಯರ ಬಳಿ ಒಬ್ಬಳೇ ಹೋದೆ. ಪತಿಯ ಹಿಮ್ಮೆಳ ಬೇಡವೆನಿಸಿತು.

'ಅಡ್ಡಸ್ಸು ಆಯ್ತಾ ಮೇಡಂ?' - ವೈದ್ಯರು ನನ್ನನ್ನು ನೋಡಿ ನಗುತ್ತಾ ಕೇಳಿದಾಗ, ನಾನು ಸಾವಕಾಶದಿಂದ 'ಸಾರ್... ನನ್ನ ರೀಡಿಂಗ್ ಗ್ಲಾಸ್ ಒಂದು, ಟಿವಿ ನೋಡಲು ಒಂದು - ಎರಡು ಸಪರೇಟ್ ಕನ್ನಡಕ ಕೊಟ್ಟಿಡಿ. ಅನುಕೂಲಕ್ಕೆ ತಕ್ಕಂತೆ ಬಳಸೋಲ್ತೀನಿ' ಎಂದೆ.

ವೈದ್ಯರು ಒಂದು ನಿಮಿಷದ ಮೌನದ ನಂತರ, 'ಎರಡೆರಡು ಗ್ಲಾಸ್ ಹ್ಯಾಗೆ ಮ್ಯಾನೇಜ್ ಮಾಡ್ತೀರಿ?' ಎಂದರು. ಎರಡೆರಡು ಪತ್ತಿಯರನ್ನೇ ಮ್ಯಾನೇಜ್ ಮಾಡುವ ಮಹಾನುಭಾವರಿರುವಾಗ ಕನ್ನಡಕದ್ದೇನು ಮಹಾ ಎನಿಸಿತು. ಆದರೂ ಹೇಳಲು ಧೈರ್ಯ ಸಾಲದೆ ತಲೆತಗ್ಗಿಸಿ ಕುಳಿತೆ.

ಈಗ ನನ್ನ ಬಳಿ ತ್ರಿವಳಿ ಕನ್ನಡಕಗಳಿವೆ. ಬೆಳಕಿನಲ್ಲಿ ಓದಲು ಹಳೆಯದು, ಕತ್ತಲಿನಲ್ಲಿ ಹೊಸ ರೀಡಿಂಗ್ ಗ್ಲಾಸ್, ಟಿವಿ ನೋಡಲು ಮತ್ತೊಂದು ಹೊಸ ಪವರ್ ಗ್ಲಾಸ್. ಮೂರನ್ನೂ ಆಗಾಗ ಎಲ್ಲೆಲ್ಲೋ ಇರಿಸಿ ಮಿಸ್ ಕಾಲ್ ಕೊಡುವ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕಾಗಿಯೂ, ಅದಕ್ಕಾಗಿ ಲಭ್ಯವಾಗುವ ಒಂದು ಸಂಚೈಗಾಗಿಯೂ ಕಾಯುತ್ತಿರುವೆ.

ಪ್ರತಿಕ್ರಿಯಿಸಿ: feedback@sudha.co.in

ನನ್ನ ದೃಷ್ಟಿ ದೋಷಕ್ಕೆ ಅನುಗುಣವಾಗಿ ನನ್ನ ಕಣ್ಣುಗಳನ್ನು ಎರಡೂ ಕಡೆಗೂ ಹರಿಯಬಿಡಬೇಕಿತ್ತು.

ದೂರದದೃಷ್ಟಿಗೆ ಕಂಫರ್ಟಬಲ್ ಎನಿಸುತ್ತಿತ್ತಾದರೂ ಓದಲು ಪ್ರಯಾಸಕರವಾಗಿತ್ತು. ದಿನಕ್ಕೆ ಐದಾರು ಗಂಟೆ ಓದುವ ಚಟವಿರುವ ನನಗೆ ಕನ್ನಡಕವನ್ನು ಒಂದು ಕೈಲಿ ಸ್ವಲ್ಪವೇ ಎತ್ತಿ ಹಿಡಿದು ಸರ್ಕಸ್ ಮಾಡುತ್ತಾ ಓದುವುದು ಕಿರಿಕಿರಿ ಎನಿಸಿತು. ವೈದ್ಯರಿಗೆ ಕರೆ ಮಾಡಿ ಕೇಳಿದಾಗ 'ಒಂದು ವಾರ ಧರಿಸಿ ಮೇಡಂ, ಅಡ್ಡಸ್ಸು ಆಗುತ್ತೆ' ಎಂದರು.

ತಿಂಗಳು ಕಳೆದರೂ ಎಡಗೈಲಿ ನನ್ನ ಕನ್ನಡಕ ಸ್ವಲ್ಪವೇ ಬಿರಿಸಿ ಓದುವ ಸರ್ಕಸ್ ನಿಲ್ಲಲಿಲ್ಲ. ಟಿವಿ ನೋಡಲು ಮಾತ್ರ ಆರಾಮವಾಗಿತ್ತು. ಓದುವುದು ತ್ರಾಸದಾಯಕವೆನಿಸಿ ಓದಿನ ಮೇಲೆ ಬೇಸರ ಮೂಡಲಾರಂಭಿಸಿತು. ಸಿಸ್ಟಮ್‌ನಲ್ಲಿ ವರ್ಕ್ ಮಾಡಲೂ ಇರಿಟೇಟ್ ಆಗಿತ್ತು. ಕನ್ನಡಕವನ್ನೇ ಕಿತ್ತೆಸೆದು ಹಾಗೇ ಓದಲೇ ಎನಿಸಿತು. ಆದರೆ ಮೊಬೈಲ್ ಟವರ್ ದೂರವಾಗಿ ಅದರ ಅಲೆಗಳು ದುರ್ಬಲವಾದಂತೆ ನನ್ನ ನೇತ್ರಗಳಲ್ಲೂ ನೆಟ್‌ವರ್ಕ್ ಪ್ರಾಬ್ಲಂ ಗೋಚರಿಸುತ್ತಿತ್ತು. ಸರಿ... ಎಂದು ಪ್ರೊಗ್ರೆಸ್‌ವ್ ಕನ್ನಡಕ ಧರಿಸಿದರೆ ಪಾಲು ತೆಗೆದುಕೊಂಡ ಅಣ್ಣತಮ್ಮಂದಿರು ಅಂಗಳದಲ್ಲಿ ಕಿತ್ತಾಡಿದಂತೆ ನನ್ನ ಲಾಂಗ್ ಸೈಟ್, ಶಾರ್ಟ್

ಕಾಳಜಿಯೇ ಮೇಲುಗೈ ಸಾಧಿಸಿತು. ಎರಡು ಮೂರು ದಿನಗಳ ನಂತರ ತಯಾರಾದ ಕನ್ನಡಕ ಧರಿಸಿದೆ. ಫಳಫಳ ಹೊಳೆಯುವ ಫ್ರೇಮಿನ ದುಬಾರಿ ಕನ್ನಡಕ. ನೋಡಲು ಆಕರ್ಷಕವಾಗಿತ್ತು. ಧರಿಸಿ ಕನ್ನಡಿಯಲ್ಲಿ ನೋಡಿದೆ, ಖುಷಿಯಾಯಿತು. ಆದರೆ ಸಂತಸ ಹೆಚ್ಚು ಸಮಯ ಉಳಿಯಲಿಲ್ಲ. ಗ್ಲಾಸ್ ಕೆಳಗಿನ ನಲವತ್ತು ಪರ್ಸೆಂಟ್ ಭಾಗದಲ್ಲಿ ಮಾತ್ರ ರೀಡಿಂಗ್ ಗ್ಲಾಸ್ ಸೌಲಭ್ಯವಿತ್ತು. ಕತ್ತು ಬಗ್ಗಿಸಿ ಓದಿದರೂ ಮಬ್ಬು ಮಬ್ಬು. ಕನ್ನಡಕವನ್ನು ಸ್ವಲ್ಪ ಮೇಲೆತ್ತಿ ಓದಿದರೆ ಸರಾಗ. ಇದ್ದಾವ ಅರೇಂಜ್‌ಮೆಂಟ್‌ಪಟ್ಟು ಎನಿಸಿತು. ಅಣ್ಣತಮ್ಮಂದಿರು ಅವಳಿ ಮನೆಯನ್ನು ಹಂಚಿಕೊಂಡು ಅಂಗಳಕ್ಕೆ ಗೆರೆ ಎಳೆದುಕೊಂಡಂತೆ... ತಾಯಂದಿರು ಆ ಮಗನ ಮನೆ ಈ ಮಗನ ಮನೆಗೆ ತಾರಾಡಿದಂತೆ... ನಾನು